

ವಂದನೆಗಳು

(1:1, 2)

“ದೇವಜನರು” ಎಂಬಂತೆ ಮತ್ತು “ಕೃಪೆಯೂ” “ಶಾಂತಿಯೂ” ಶ್ರೀತಿ ಎಂಬ ದೊಡ್ಡ ಆಶೀರ್ವಾದಗಳ ಸುಂದರ ಪದಪುಂಜವನ್ನು ಹೊಲನ ವಂದನೆಯು ಒಳಗೊಂಡಿದೆ.

ನಂಜಗನ್ನರಾದ ದೇವಜನರಿಗೆ (1:1)

‘ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಹೊಲನು ಎಫೆಸದಲ್ಲರುವ ದೇವಜನರಿಗೂ ಕ್ರಿಸ್ತ ಯೇಸುವಿನಲ್ಲ ನಂಜಕೆಯಿಟ್ಟವರಿಗೂ ಬರೆಯುವುದೇನೆಂದರೆ.

ಮೊದಲ ಶತಮಾನದಲ್ಲ ರೋಮನ್ನರಿಗೆ ಪತ್ರ ಬರೆಯುವ ಜಾಗತಿಕ ಮಟ್ಟದ ಲೇತಿಯಲ್ಲಿ ಅನುಸರಿಸಿ, ಲೇಖಕನ ಹೆಸರು, ಸಂಬೋಧಿತರನ್ನು ಗುರುತಿಸುವುದು, ಮತ್ತು ವಂದನೆಯನ್ನು¹ ಒಳಗೊಂಡಂತೆ ಹೊಲನು ತನ್ನ ಪತ್ರಿಕೆಯನ್ನು ಆರಂಭಿಸಿದನು. ಹೊಲನ ಆರಂಭದ ಅಸಾಧಾರಣ ಭಾಗವೆಂದರೆ ಆತನು ಸಾಮಾನ್ಯವಾಗಿ ಜೊತೆ-ರವಾನಿಸುವವರ ಹೆಸರನ್ನು ಹೆಸರಿನುವುದೇ ಆಗಿತ್ತು. ಇದು ರೋಮನ್ನರಿಗೆ ಬರೆದ ಪತ್ರವನ್ನು ಹೊರತುಪಡಿಸಿ, ಅಧಿಕೃತವಾಗಿ ಇತರರನ್ನು ವಂದನೆಯಲ್ಲಿ ಸೂಚಿಸುವ ಪತ್ರವಾಗಿ ಪರಿಗಣಿಸಲ್ಪಟ್ಟಿದೆ. ಎಫೆಸದವರ ಪತ್ರಿಕೆಯಲ್ಲಿ ಆತನು ಕೇವಲ ತನನ್ನು ರವಾನಿಸುವವನು ಎಂದು ಸೂಚಿಸಿದ್ದಾನೆ.

ವಚನ 1. ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಹೊಲನು.

ಈ ಪತ್ರವು ಹೊಲನಿಂದ ಎಫೆಸಕ್ಕೆ ಅಧಿಕೃತ ಸಂಪರ್ಕಕ್ಕಾಗಿ ಇರುವಂಥದ್ದು ಈ ಪದಗಳು ಸೂಚಿಸುವವು ಆಗಿವೆ. “ಅಪೊಸ್ತಲ” ಎಂಬ ಪದವು “ಆತನ ಮುಖ್ಯಾಧಿಕಾರಿಯಿಂದ ಕಳುಹಿಸಲ್ಪಟ್ಟ ಒಂದು ಆಯೋಗ”² ಎಂದು ಸೂಚಿಸುವುದಾಗಿದೆ; ಆದ್ದರಿಂದ ಹೊಲನು ತಾನು ಕ್ರಿಸ್ತನಿಂದ ನೇಮಿಸಲ್ಪಟ್ಟ ಪ್ರತಿನಿಧಿ ಎಂದು ಧೃಢವಾಗಿ ಹೇಳುತ್ತಾನೆ. ಕೊಲಿಂಥದವರು ಹೊಲನ ಅಪೊಸ್ತಲತ್ವವನ್ನು ಪ್ರಶ್ನಿಸುತ್ತಾರೆ. ಹೀಗೆ ಎರಡೂ ಕೊಲಿಂಥದವರ ಪತ್ರಿಕೆಗಳಲ್ಲಿ ಆತನು ಅಪೊಸ್ತಲನಾದ ತನ್ನ ಅರ್ಹತೆಯನ್ನು ಪ್ರಾಯೋಗಿಸಿದ್ದಾನೆ. ಆತನು ಪುನರುತ್ಥಾನದ ಪ್ರತ್ಯಕ್ಷ ಸಾಕ್ಷಿಯಾಗಿದ್ದನು (1 ಕೊಲಿಂಥ 15:8; 9:1; ನೋಡಿ ಅಪೊಸ್ತಲರ ಕೃತ್ಯಗಳು 1:22), ಕೊಲಿಂಥ ಸಭೆಯ ಇರುಬಿಕೆಯ (1 ಕೊಲಿಂಥ 9:2), ಮತ್ತು ಆತನು ಮಾಡಿದಂಥ ಅದ್ಭುತಕಾರ್ಯಗಳು (2 ಕೊಲಿಂಥ 12:12) ಇವುಗಳು ಆತನೂ ಒಬ್ಬ ನಿಜವಾದ ಅಪೊಸ್ತಲ ಎಂಬ ವಾಸ್ತವಕ್ಕೆ ಸಾಕ್ಷಿಗಳಾಗಿ ನಿಂತವು. ಹೊಲನ ನೇಮಕ ಮತ್ತು ಅಧಿಕಾರ ಆತನಿಂದ ಬಂದವುಗಳಲ್ಲ, ಆದರೆ ಆತನನ್ನು ಅಪೊಸ್ತಲನನ್ನಾಗಿ ಅರಿಸಿಕೊಂಡ ದೇವರಿಂದಲೇ ಆಗಿವೆ.

ಎಫೆಸದಲ್ಲರುವ ದೇವಜನರಿಗೂ ಈ ಪತ್ರವು ಸಂಬೋಧಿಸಿದ್ದಾಗಿದೆ (ಈ ಮೊದಲು ಪುಸ್ತಕದಲ್ಲಿ ಸಿಕ್ಕುವ “ಹೀಲಿಕೆ” ಪಾಠವನ್ನು ನೋಡಿ.) ಆತನ ಓದುಗರು “ದೇವರು ತನಗೋಸ್ಕರ ಮೀಸಲು ಇರಿಸಿದಂಥ ಪರಿಶುದ್ಧ ಜನರಲ್ಲ”³ ಇರುವವರಾಗಿದ್ದಾರೆ ಎಂದು ಈ ಗೌರವಸೂಚಕಗಳ ಅರ್ಥವಾಗುತ್ತದೆ. ಅವರ ಪರಿಶುದ್ಧತೆಯನ್ನು ಕ್ರಿಸ್ತನಲ್ಲಿ ದೇವರು ಅವರನ್ನು ಅದುಕೊಂಡಿರುವವರಲ್ಲಿ ಹೊಲನು ಕಂಡುಕೊಂಡನು ಎಂದು ವಚನ 4 ಸೂಚಿಸುವುದಾಗಿದೆ. 5:26, 27ರಲ್ಲಿ, ಪರಿಶುದ್ಧತೆಯು ಕ್ರಿಸ್ತನು ಸಭೆಗೋಸ್ಕರ ಮರಣಿಸಿದ ಪರಿಣಾಮದಂತೆ

ಕೊಡಲ್ಪಟ್ಟಿತ್ತು.

ಆತನು ಬರೆಯುತ್ತಿರುವಂಥ ಕೈಸ್ತರು ನಂಜಕೆಯಿಟ್ಟವರು ಎಂದು ಸಂಭೋಧಿಸಲ್ಪಟ್ಟವರಾಗಿದ್ದಾರೆ. “ನಂಜಕೆಯಿಟ್ಟವರು” (from *pistos*) ವಿಧೇಯತೆಯ ಅಥವಾ ನಂಜಕೆ ಅಭ್ಯಾಸದ ಮೂಲಕ ಅಭ್ಯಾಸ ಮಾಡುತ್ತಿದ್ದ ಸುವಾರ್ತೆಯನ್ನು ಪಡೆಕೊಂಡವರು ಅದಲ್ಲದೇ ನಂಜಕೆಗೆ ಯೋಗ್ಯರೂ ಅಥವಾ ಭರವಸೆ ಇಡತಕ್ಕವರೂ ಎಂದು ವರ್ಣಿಸಬಹುದಾಗಿದೆ. ಗಲಾತ್ಯ 6:10ರಲ್ಲಿ, ಪೌಲನು ಇದೇ ಪದವನ್ನು ವಿಶ್ವಾಸಿಗಳಿಗೆ ವ್ಯತ್ಯಾಸವಾಗಿ ಬಳಸಿದ್ದಾನೆ. ವಿಶ್ವಾಸಿಗಳಿಗೂ ಬಳಸಲಾದ ಪದವು ಸಹ ತಿಮೋಥಿ 4:10, 12: 5:16; 6:2 ಮತ್ತು ತೀತ 1:1, 6ರಲ್ಲಿ ಇರುವುದಾಗಿದೆ. ದೇವರ ಪರಿಶುದ್ಧ ಜನರಾಗುವುದಕ್ಕಾಗಿ ಕೃಪಾಪೂರಿತವಾಗಿ ಆರಿಸಲ್ಪಟ್ಟವರು ಮತ್ತು ದೇವರ ಕರೆಗೆ ಪ್ರತಿಕ್ರಿಯಿಸುವುದಕ್ಕೆ ನಂಜಕೆಯಿಡುವುದನ್ನು ಕೊಡಲ್ಪಟ್ಟವರನ್ನು ಪೌಲನು ಸಂಭೋಧಿಸುತ್ತಿದ್ದಾನೆ.

ಅಂತಿಮವಾಗಿ, ಎಫೆಸದ ಸಹೋದರರು **ಕ್ರಿಸ್ತ ಯೇಸುವಿನಲ್ಲಿ** ಇರುವವರು ಎಂದು ಗುರುತಿಸಲ್ಪಟ್ಟರು. “ಅಲ್ಲ” ಎಂಬುದು ದೇವಜನರು ಮತ್ತು ನಂಜಗಸ್ತರು ಇರುವಂಥ ಸ್ಥಳ ಅಥವಾ ಪ್ರದೇಶ ಎಂದು ಗುರುತಿಸುವುದಾಗಿದೆ. “ಕ್ರಿಸ್ತ ಯೇಸುವಿನಲ್ಲಿ” ಎಂಬ ಪದವು ರಕ್ಷಕನು “ಅಭಿಷೇಕಿಸಲ್ಪಟ್ಟವನು”⁴ ಮತ್ತು “ಹೇಸಲಿನ ಮೂಲಕ: ಎಂದು ಸೂಚಿಸುವುದಾಗಿದೆ. (“ಕ್ರಿಸ್ತ” ಎಂಬ ಆತನ ಹೆಸಲಿನ ಶೀರ್ಷಿಕೆಯನ್ನು ಮತ್ತು “ಯೇಸು” ಎಂಬುದು ಆತನ ವ್ಯಕ್ತಿತ್ವವನ್ನು ಗುರುತಿಸುವುದಾಗಿದೆ.) ಈ ಪದವು ಪೌಲನ ಬರಹಗಳಲ್ಲಿ 164 ಸಾರಿ ಸಿಕ್ಕುವುದಾಗಿದೆ.⁵ ಇದೇ ಲೀತಿಯ ಪದಗಳು ಅಥವಾ ಇದಕ್ಕೆ ಸಮಾನ ವಾದವುಗಳು ಎಫೆಸ ಪತ್ರಿಕೆಯಲ್ಲಿ 23 ಬಾರಿ, 1:2-14ರಲ್ಲಿ 10 ಬಾರಿ ಸಿಕ್ಕುತ್ತದೆ.

ಈ ಪತ್ರಿಕೆಯ ಕೇಳುಗರು ಕ್ರಿಸ್ತ ಯೇಸುವಿನ “ಸಂಬಂಧದಲ್ಲಿ”⁶ ಜೀವಿಸುತ್ತಿದ್ದರು. ಸುವಾರ್ತೆಗೆ ವಿಧೇಯರಾಗುವ ಮೂಲಕ, ಕ್ರಿಸ್ತನಲ್ಲಿ ದೀಕ್ಷಾಸ್ನಾನದ ಮೂಲಕ ಅವರು ಕ್ರಿಸ್ತನಲ್ಲಿ ಪ್ರವೇಶಿಸಿದರು (ನೋಡಿ ರೋಮಾಪುರ 6:3; ಗಲಾತ್ಯ 3:27). ಕ್ರಿಸ್ತನ ಜೊತೆಯ ಈ ಹೊಸಸಂಬಂಧವು ಅವರಿಗೆ ದೇವರ ಪರಿಶುದ್ಧ ಜನರು ಮತ್ತು ನಂಜಕೆಯ ಜನರು ಎಂಬ ಹೆಸರನ್ನು ತಂದಿತು.

“ಕೃಪೆ” ಮತ್ತು “ಶಾಂತಿ” (1:2)

²ನಮ್ಮ ತಂದೆಯಾದ ದೇವರಿಂದ ಹಾಗೂ ಕರ್ತನಾದ ಯೇಸು ಕ್ರಿಸ್ತನಿಂದ ಶಾಂತಿ.

ವಚನ 2. ಈ ನಿಖರವಾದ ಪದವು ಗ್ರೀಕ್ ವೇದಭಾಗದ ಪೌಲನ ಇತರ ಐದು ಪತ್ರಿಕೆಗಳಲ್ಲಿ,⁷ ಕೆಲ ಬದಲಾವಣೆಯೊಂದಿಗೆ ಸಿಕ್ಕುವುದಾಗಿದೆ.⁸ ಪೌಲನು ದೇವರಿಂದ ಹಾಗೂ ಕರ್ತನಾದ ಯೇಸು ಮೂಲ **ಕೃಪೆಯಂತೆ** (*charis*) ಮತ್ತು **ಶಾಂತಿಯು** (*eirēnē*) ಹಾಗೆ ಸೂಚಿಸುವವನಾಗಿದ್ದಾನೆ, ಮತ್ತು ಪ್ರಾರ್ಥನೆ ಹಾರೈಕೆಗಳನ್ನು ತನ್ನ ಕೇಳುಗರಿಗೆ ಅವರು “ಅನುಭವಿಸುವ ಅನರ್ಹವಾದ ವರಕ್ಕಾಗಿ ಹಾಗೂ ಕ್ರಿಸ್ತನಿಂದ ಮತ್ತು ಕ್ರಿಸ್ತನ ಮೂಲಕ ನಮ್ಮ ತಂದೆಯೆಂದು ಗುರುತಿಸಲ್ಪಟ್ಟವರಾದ ದೇವರಿಂದ ಹರಿಯುವಂಥ ಆಶೀರ್ವಾದ ಯೋಗ್ಯ ಇರುವಿಕೆಯ ಸೂಚಿಸುವವನಾಗಿದ್ದಾನೆ.”⁹

“ಕೃಪೆ” ಮತ್ತು “ಶಾಂತಿ” ಪತ್ರದ ಅಂತ್ಯದಲ್ಲಿ ತಿರುಗಿ ಜೊತೆಯಾಗುತ್ತವೆ (6:23, 24) ಮತ್ತು ಪತ್ರದುದ್ದಕ್ಕೂ ಬೇರೆಯಾಗಿಯೇ ಕಾಣಿಸಿಕೊಳ್ಳುತ್ತವೆ. ಪೌಲನು ವಂದನೆಯಲ್ಲಿ “ಯೇಸು ಕ್ರಿಸ್ತನಿಗೆ” ಕರ್ತನು ಎಂಬ ಶೀರ್ಷಿಕೆಯನ್ನು, ಜೋಡಿಸಿದ್ದಾನೆ. ಇದು ಯೇಸು ಅಧಿಕಾರದ ಮೇಲೆ ಮತ್ತು ತನ್ನ ಜನರ ಸಂಪೂರ್ಣ ತಂದೆಯಾಗಿದ್ದಾನೆ ಎಂಬರ್ಥವನ್ನು ಕೊಡುತ್ತದೆ.¹⁰

¹Andrew T. Lincoln, *Ephesians*, Word Biblical Commentary, vol. 42 (Dallas: Word Books, 1990), 4. ²R. C. H. Lenski, *The Interpretation of St. Paul's Epistles to the Galatians, to the Ephesians and to the Philippians* (Columbus, Ohio: Wartburg Press, 1946; reprint, Minneapolis: Augsburg Publishing House, 1961), 344. ³Lincoln, 5. ⁴Spiros Zodhiates, ed., *The Complete Word Study New Testament*, 2d ed. (Chattanooga, Tenn.: AMG Publishers, 1992), 968. ⁵Lenski, 346. ⁶Ibid. ⁷Rom. 1:7; 1 Cor. 1:3; 2 Cor. 1:2; Phil. 1:2; Philem. 3. ⁸Gal. 1:3; Col. 1:2; 1 Thess. 1:1; 2 Thess. 1:2; 1 Tim. 1:2; 2 Tim. 1:2; Tit. 1:4. ⁹Lincoln, 6. ¹⁰Ethelbert W. Bullinger, *A Critical Lexicon and Concordance to the English and Greek New Testament* (London: Samuel Bagster and Sons, n.d.; reprint, Grand Rapids, Mich.: Zondervan Publishing House, Regency Reference Library, 1975), 466.